




ವೆಂಕಟೇಶ್ವರನಾಗಿ

ಎ ದು ರು ಗೊ ಳ್ಳು ವ

ವಿಷ್ಣು ತಮ್ಮಿಬ್ಬರ ಅಡ್ಡೂರಿ

ವಿವಾಹಕ್ಕಾಗಿ ಕುಬೇರನಿಂದ ಸಾಲ ಪಡೆಯುವನು. ಅಂದಿನಿಂದ ಇಂದಿನವರೆಗೂ ವೆಂಕಟೇಶ್ವರನು ಕುಬೇರನ ಬಳಿ ಇವಂಜ ಕಟ್ಟುತ್ತಲೇ ಇರುವನೆಂಬ ಕಥೆ ಇದೆ.

ಕೆಲವರು ಅತಿಯಾಗಿ ದಾನ ಮಾಡಲು ಹೋಗಿ ಸಾಲಗಾರರಾದದ್ದೂ ಇದೆ. ಆನೆಯ ಮೇಲೆ ನಿಂತು ಕವಡೆಯೊಂದನ್ನು ಚಿಮ್ಮಿದರೆ ಅದು ಎಷ್ಟು ಎತ್ತರಕ್ಕೆ ಹೋಗುವುದೆಂದು ವಾಚ್ ಮಾಡಿ ಅಷ್ಟು ಧನವನ್ನು ದಾನ ಮಾಡುವನೆಂದ ಹರಿಶ್ಚಂದ್ರನಿಗೆ ಸ್ವಶಾನದ ವಾಚ್‌ಮನ್ ಆಗುವ ದುರ್ಗತಿ ಪ್ರಾಪ್ತವಾಯಿತು.

ಸಾಲಗಳಲ್ಲೂ ನಾನಾ ಬಗೆ. ಹೊಲ ಮನೆ ಆಸ್ತಿಗಳನ್ನು ಅಡವಿರಿಸಿಮಾಡುವ ಬೃಹತ್ ಮೊತ್ತದ ಸಾಲ ಒಂದು ಬಗೆಯದಾದರೆ ಅಲ್ಪಾವಧಿಯ ಸಣ್ಣ ಮೊತ್ತದ ಕೈಸಾಲ ಮತ್ತೊಂದು ಬಗೆಯದ್ದು. ಹೀಗೆ ಕೈಸಾಲ ಬಾಯಿ ಸಾಲಗಳು ಬೆಳೆದು ಮೈಯಲ್ಲಾ ಸಾಲವಾಗುವುದೂ ಇದೆ. ಇಂತಹ ಅಡಮಾನವಿರದ ಚಿಕ್ಕ ಪುಟ್ಟ ಸಾಲ ಪಡೆಯುವುದು ಕೂಡ ಒಂದು ಕಲೆ. ಅರವತ್ತನಾಲ್ಕು ಕಲೆಗಳಲ್ಲಿ ಈ ವಿಶಿಷ್ಟ ಕಲೆಯೂ ಇರುವುದೇ ಎಂಬ ಬಗ್ಗೆ ಬಲ್ಲವರೇ ಹೇಳಬೇಕು. ಇವರು ತಮ್ಮ ಹತ್ತಾರು ಸಮಸ್ಯೆಗಳನ್ನು ಅದೆಷ್ಟು ದಯನೀಯವಾಗಿ ಬಣ್ಣಿಸುವರೆಂದರೆ ಎದುರು ಕುಳಿತವರ ಎದೆಯಲ್ಲಿ ಉಕ್ಕುವ ಕರುಣಾರಸಕ್ಕೆ ಸಾಗರವೇ ಸಾಟಿ! ಎಂತಹ ಶಿಲಾ ಸ್ವರೂಪಿಗಳನ್ನೂ ಮಂಜಿನಂತೆ ಕರಗಿಸಬಲ್ಲ ಕಲೆ ಇಂತಹ ಸಾಲಾರ್ಥಿಗಳಿಗೆ ಕರಗತ. ಪೊಳ್ಳು ವರ್ಣನೆಗಳಿಂದ ಸುಳ್ಳು ಸೃಷ್ಟಿಸುವ ಇವರಿಗೆ ಸಾಲ ನೀಡಿದರೆ ಅದಕ್ಕೆ ಎಳ್ಳುನೀರು ಬಿಟ್ಟಂತೆಯೇ.

ಸಾಲವೆಂಬುದು ಕೇವಲ ಹಣಕ್ಕೆ ಸೀಮಿತವಾಗಿರದೆ ಅಕ್ಕಿ ಸಾಲ, ಬೇಳೆ ಸಾಲ, ಸಕ್ಕರೆ ಸಾಲ ಹೀಗೆ ಹತ್ತಾರು ಬಗೆಯ ವಸ್ತು ಸಾಲುಗಳು ನೆರೆಹೊರೆಯವರ ನಡುವೆ

ವಿನಿಮಯಗೊಂಡಿರುತ್ತವೆ.

ಅಕ್ಕಪಕ್ಕದ ನಾಲ್ವರು ಮನೆಗಳಲ್ಲಿ ಹೆಪ್ಪಿಗೆಂದು ಇಷ್ಟಿಷ್ಟೇ ಮೊಸರು ಕೊಂಡೊಯ್ದು ಅದನ್ನು ಒಗ್ಗೂಡಿಸಿ ಮನೆಮಂದಿಯೆಲ್ಲಾ ಮೊಸರೂಟ ಮಾಡುವುದು..., ಎಣ್ಣೆ ಸಾಲವೆಂದು ಎಲ್ಲರ ಮನೆಯಲ್ಲೂ ಇಷ್ಟಿಷ್ಟು ಹನಿಸಿಕೊಂಡು ಬಂದು ಹನಿ ಹನಿಗೂಡಿಸಿ ಬಾಣಲೆಯ ಹಳ್ಳ ತುಂಬಿಸಿ ಬಾಯಿ ರುಚಿ ತೀರಿಸಿಕೊಂಡ ನಂತರ ಕೊಟ್ಟವರ ಸಾಲ ಹಳ್ಳ ಹತ್ತಿದಂತೆಯೇ! ಶಾಲಾ ದಿನಗಳಲ್ಲಿ ಪೆನ್ನಿಲ್ ಸಾಲ, ರಬ್ಬರ್ ಸಾಲ, ಹನಿಗಳ ಲೆಕ್ಕದಲ್ಲಿ ಇಂಕಿನ ಸಾಲ ಪಡೆಯುತ್ತಾ ನಾವು ಸಾಲದ ಆರಂಭಿಕ ನಡೆಗೆ ಅಡಿಯಿರಿಸುತ್ತಿದ್ದೆವು.

ಇತ್ತೀಚಿನ ದಿನಗಳಲ್ಲಿ ಹೊತ್ತಲ್ಲದ ಹೊತ್ತಲ್ಲಿ ಕರೆ ಮಾಡಿ ಸಾಲ ನೀಡುವವರ ಸಂಖ್ಯೆಯೂ ಹೆಚ್ಚಾಗಿದೆ. ಬ್ಯಾಂಕ್‌ಗಳು ಕರೆ ಮಾಡಿ ಕ್ರೆಡಿಟ್

ಕಾರ್ಡ್ ನೀಡಿ ನಮ್ಮ ಕೊಳ್ಳುಬಾಕತನವನ್ನು ಉದ್ವಿಗಿಸುತ್ತವೆ. 'ಕಡ ಹುಟ್ಟಿ ಬಡವ ಕೆಟ್ಟ' ಎಂಬಂತೆ ಕಡ ಪಡೆದು ಸಾಲದ ಕಡಗದಲ್ಲಿ ಬಂಧಿತರಾದವರ ಸಂಖ್ಯೆಯೇ ಹೆಚ್ಚು. ಕೇವಲ ಆಧಾರ್ ಕಾರ್ಡ್ ಆಧಾರದ ಮೇಲೆ ಎರಡು ಲಕ್ಷದವರೆಗಿನ ಲೋನ್, ಆನ್‌ಲೈನ್‌ನಲ್ಲೇ ಸ್ಯಾಂಕ್ಷನ್ ಆಗುವ ವ್ಯವಸ್ಥೆ ಇದೆ. ಆಗಾಗ ಫೈನಾನ್ಸ್ ಕಂಪನಿಗಳ ಪರವಾಗಿ ಫೋನೆಯಿಸುವ ಮಧುರ ಕಂಠಗಳು ಕರಟ ನೀಡಲು ಸಜ್ಜಾಗಿರುತ್ತವೆ. 'ಬಡವ ನೀನು ಮಡಗಿದಂಗಿರು'

ಎಂದು ನಮ್ಮದಿಯಿಂದ ಇರುವವರನ್ನೆಲ್ಲ ರೊಚ್ಚಿಗೆಬ್ಬಿಸಿ ಸಾಲದ ಶೂಲಕ್ಕೆ ತಳ್ಳುವ ಹಲವು ಯೋಜನೆಗಳಿವೆ. ಕನಿಷ್ಠ ಮಟ್ಟದ ಡೌನ್ ಪೇಮೆಂಟ್ ಪಡೆದು ಕಾರು ಸೈಟು ಬಂಗಲೆಗಳನ್ನು ಹ್ಯಾಂಡೋವರ್ ಮಾಡುವ ಹತ್ತಾರು ಸ್ಕೀಮ್‌ಗಳು ಸಾಲದ ಸ್ಯಾಮ್‌ನಲ್ಲಿ ಮುಳುಗಿಸುತ್ತಿವೆ. ಶಿಷ್ಟಿಲ್ಲದ ಹಣಕಾಸು ನಿರ್ವಹಣೆ, ಅಡಮಾನವಿರಿಸಿ ಪಡೆದ ಸಾಲ, ಅಡ್ಡಾದಿಡ್ಡಿ ಉಜ್ಜಿದ ಕ್ರೆಡಿಟ್ ಕಾರ್ಡ್ ಸೃಷ್ಟಿಸುವ ಶೂಲದಿಂದ ಮುಕ್ತರಾದವರು ವಿರಳ. ಬೆಳೆ ಸಾಲ, ಮನೆ ಸಾಲ, ಶಿಕ್ಷಣ ಸಾಲಗಳನ್ನು ಪಡೆದು ಪ್ರಗತಿ ಹೊಂದಿದವರು ಇಲ್ಲವೆಂದಲ್ಲ. ಆದರೆ ಅವರ ಸಂಖ್ಯೆ ಬೆರಳೆಣಿಕೆಯಷ್ಟು.

ಸಾಲ ನೀಡಿದವರು ಮನೆಯ ಮುಂದೆ ಸಾಲುಗಟ್ಟಿದಾಗ ತಲೆ ತಪ್ಪಿಸಿಕೊಂಡು ಓಡಾಡುತ್ತಾ, ಒತ್ತಡ ಹೆಚ್ಚಿ ಬಣ್ಣದ ಪಾನೀಯವನ್ನು ಗಂಟಲಿಗೆ ಸುರುವಿಕೊಂಡು ಘಂಟಸಾಲನ ಗೀತೆಯ ನೆನೆಯುತ್ತಾ 'ವಿಧಿ ವಿವರೀತ... ವಿಧಿ ಆಘಾತ...' ಎನ್ನುತ್ತಲೋ 'ಯಾರಿಗೆ ಯಾರುಂಟು ಎರವಿನ ಸಂಸಾರ...' ಎಂದು ಮಂಪರಿನಲ್ಲಿ ಗುನುಗುತ್ತಲೋ ಚಿತ್ತಾಗುವರು.

ಒಂದು ಸಾಲವನ್ನು ತೀರಿಸಲು ಮತ್ತೊಂದು... ಆ ಸಾಲಕ್ಕಾಗಿ ಮಗದೊಂದು... ಹೀಗೆ ಅಲ್ಲಿಯದನ್ನು ಇಲ್ಲಿ, ಇಲ್ಲಿಯದನ್ನು ಅಲ್ಲಿ ತೇಪೆ ಹಾಕಿದಷ್ಟೂ ಭವಿಷ್ಯ ತೋಪೆದ್ದು ಹೋಗುವುದು. ಕಾಲಕಾಲಕ್ಕೆ ಸಾಲದ ಸ್ವರೂಪ ಬದಲಾದರೂ ಅತಿಯಾದ ಬಯಕೆಗಳಿರುವವರೆಗೂ ಸಾಲವೂ ಜೀವಂತ. ಹಾಗಾಗಿ 'ಸಾಲವನ್ನು ತಡೆಯೋರು ಯಾರು ಇಲ್ಲ... ಬಾಳೆಯನ್ನು ಬಿಡಿಸೋರು ಎಲ್ಲಾ ಇಲ್ಲ! ಆನೆ ಅಮರ ಸಾಲ ಅಜರಾಮರ' ಸಾಲಾಯ ತನ್ನ ನಮಃ!

